

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ವೆರುವಾದಾಳ್ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವೆರುವಾದಾಳ್ ॥

ತಿರುವರಂಗಂ -2

‡ವೆರುವಾದಾಳ್ ವಾಯ್ವೆರುವಿ * ವೇಂಗಡಮೇ !
ವೇಂಗಡಮೇ ! ಎನ್ನಿನ್ಮಾಳಾಲ್ *
ಮರುವಾಳಾಳ್ ಎನ್ ಕುಡಂಗಾಲ್ * ವಾಳ್ ನೆಡುಂಗಣ್
ತುಯಿಲ್ ಮುಱಂದಾಳ್ * ವಂಡಾರ್ ಕೊಂಡಲ್
ಉರುವಾಳನ್ ವಾನವರ್ ತಂ ಉಯಿರಾಳನ್ *
ಒಲಿ ತಿರೈ ನೀರ್ ಪ್ಪಾವಂ ಕೊಂಡ
ತಿರುವಾಳನ್ * ಎನ್ ಮಗಳೈ ಚ್ಚೆಯ್ದನಗಳ್ *
ಎಜ್ಜನಂ ನಾನ್ ಶಿಂದಿಕ್ಕೇನೇ (೧)

ಕಲೈಯಾಳಾ ಅಗಲ್ ಅಲ್ಲುಲ್ * ಕನವಳೈಯುಂ
ಕೈಯಾಳಾ ಎನ್ ಶೆಯ್ಗೇನ್ ನಾನ್ *
ವಿಲೈಯಾಳಾ ಅಡಿಯೇನೈ * ವೇಂಡುದಿಯೋ
ವೇಂಡಾಯೋ ಎನ್ನುಂ * ಮೆಯ್ಯ
ಮಲೈಯಾಳನ್ ವಾನವರ್ ತಂ ತಲೈಯಾಳನ್ *
ಮರಾಮರಂ ಏಱಿಯ್ದ ವೆನ್ನಿ
ಚ್ಚಿಲೈಯಾಳನ್ * ಎನ್ ಮಗಳೈ ಚ್ಚೆಯ್ದನಗಳ್ *
ಎಜ್ಜನಂ ನಾನ್ ಶಿಂದಿಕ್ಕೇನೇ (೨)

ಮಾನ್ ಆಯ ಮೇನ್ ನೋಕ್ಕಿ * ವಾಳ್ ನೆಡುಂಗಣ್
ನೀರ್ ಮಲ್ಲುಂ ವಳೈಯುಂ ಶೋರುಂ *

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಱಿ sounds almost like ಱ್ಱ್ರಿ, ಱ್ಱೈ like ಱ್ಱ್ರೈ, and so on. The consonant-cluster ನ್ಱ is pronounced somewhere between ನ್ಱ್ರ and ನ್ಱ್ರ್ಱ. It is, however, colloquially acceptable to pronounce the clusters ಱ್ಱಿ and ನ್ಱ್ರ್ಱ as ತ್ಱ and ನ್ಱ್ರ, respectively.

ತೇ ಆಯ ನಱು ತುಲಾಯ್ ಅಲಂಗಲಿ *
 ತಿಱಂ ಪೇಶಿ ಉಱಂಗಾಳ್ ಕಾಣ್ಮೆ *
 ಕಾ ಆಯ ಕಡಿ ಮನೈಯಿಲ್ ತಯಿರ್ ಉಂಡು
 ನೆಯ್ ಪರುಗ * ನಂದ ಪೆಱ್ಱ
 ಆ ಆಯ * ಎ ಮಗಳೈ ಚ್ಚೆಯ್ದನಗಳ *
 ಅಮ್ಮನೈಮೀರ್ ! ಅಱಿಗಿಲೇನೇ (೩)

ತಾಯ್ ವಾಯಿಲ್ ಶೋಲ್ ಕೇಳಾಳ್ * ತ ಆಯ -
 ತೋಡಣೈಯಾಳ್ ತಡ ಮೇ ಕೊಂಗೈಯೇ *
 ಆರ ಚ್ಚಂದನಿಯಾಳ್ * ಎಂ ಪೆರುಮಾನ್
 ತಿರುವರಂಗಂ ಎಂಗೇ ಎನ್ನುಂ *
 ಪೇಯ್ಮಾಯ ಮುಲೈಯುಂಡಿವ್ವಲಗುಂಡ
 ಪೆರು ವಯಿಱ್ಱ * ಪೇಶಿಲ್ ನಂಗಾಯ್ *
 ಮಾ ಮಾಯ್ ಎ ಮಗಳೈ ಚ್ಚೆಯ್ದನಗಳ *
 ಮಂಗೈಮೀರ್ ! ಮದಿಕ್ಕಿಲೇನೇ (೪)

ಪೂಣ್ ಮುಲೈಮೇಲ್ ಶಾಂದನಿಯಾಳ್ * ಪೊರು ಕಯಲ್ ಕಣ್
 ಮೈ ಎಱುದಾಳ್ ಪೂವೈ ಪೇಣಾಳ್ *
 ಏಣ್ ಅಱಿಯಾಳ್ ಎತ್ತನೈಯುಂ * ಎಂ ಪೆರುಮಾನ್
 ತಿರುವರಂಗಂ ಎಂಗೇ ಎನ್ನುಂ *
 ನಾಣ್ಮಲರಾಳ್ ನಾಯಗನಾಯ್ * ನಾಂ ಅಱಿಯ
 ಆಯ್ಪ್ಪಡಿ ವಳರ್ಂದ ನಮ್ಮಿ *
 ಆಣ್ಮಗನಾಯ್ ಎ ಮಗಳೈ ಚ್ಚೆಯ್ದನಗಳ *
 ಅಮ್ಮನೈಮೀರ್ ! ಅಱಿಗಿಲೇನೇ (೫)

ತಾದಾಡು ವನಮಾಲೈ * ತಾರಾನೋ
 ಎನ್ನೆನ್ನೇ ತಳರ್ಂದಾಳ್ ಕಾಣ್ಮೆ *
 ಯಾದಾನುಂ ಒನ್ನುರೈಕ್ಕಿಲ್ * ಎಂ ಪೆರುಮಾನ್
 ತಿರುವರಂಗಂ ಎನ್ನುಂ * ಪೂಮೇಲ್
 ಮಾದಾಳ ಕುಡಂ ಆಡಿ ಮದುಶೂದ *
 ಮನ್ನಕ್ಕಾಯ್ ಮುನ್ನಂ ಶೆನ್ನ

ತೂದಾಳ * ಎನ್ನಗಳೈ ಚ್ಚೆಯ್ದನಗಳ *
 ಎಜ್ಜನಂ ನಾಣ ಶೋಲ್ಲುಗೇನೇ (೬)

ವಾರ್ ಆಳುಂ ಇಳಂಗೊಂಗೈ * ವಣ್ಣಂ
 ವೇಱಾಯಿನವಾಱ್ಱಾಳ * ಎಣ್ಣೆಲ್
 ಪೇರಾಳ ಪೇರ್ ಅಲ್ಲಾಲ್ ಪೇಶಾಳ * ಇ
 ಪ್ಪೆಣ್ ಪೆಱ್ಱೇ ಎಣ್ ಶೆಯೇ ನಾಣ *
 ತಾರಾಳ ತಣ್ ಕುಡಂದೈ ನಗರ್ ಆಳ *
 ಐವಕ್ಕಾಯ್ ಅಮರಿಲ್ ಉಯ್ತ್ತ
 ತೇರ್ ಆಳ * ಎಣ್ ಮಗಳೈ ಚ್ಚೆಯ್ದನಗಳ *
 ಎಜ್ಜನಂ ನಾಣ ಶೆಪ್ಪುಗೇನೇ (೭)

ಉಱವಾದುಂ ಇಲಳ್ ಎನ್ನೆನು * ಒಱಿಯಾದು
 ಪಲರ್ ಏಶುಂ ಅಲರ್ ಆಯಿಱ್ಱಾಲ್ *
 ಮಱವಾದೇ ಎಪ್ಪೊಱಿದುಂ * ಮಾಯವನೇ !
 ಮಾದವನೇ ! ಎನ್ನಿನ್ನಳಾಲ್ *
 ಪಿಱವಾದ ಪೇರಾಳ ಪೆಣ್ ಆಳ
 ಮಣ್ ಆಳ * ವಿಣ್ಣೋರ್ ತಂಗಳ
 ಅಱವಾಳ * ಎಣ್ ಮಗಳೈ ಚ್ಚೆಯ್ದನಗಳ *
 ಅಮ್ಮನೈಮೀರ್ ! ಅಱಿಗಿಲೇನೇ (೮)

ಪಂದೋಡು ಕಱಲ್ ಮರುವಾಳ * ಪೈಂಗಳಿಯುಂ
 ಪಾಲ್ ಊಟ್ಟಾಳ ಪಾವೈ ಪೇಣಾಳ *
 ವಂದಾನೋ ತಿರುವರಂಗಳ * ವಾರಾನೋ
 ಎನ್ನೆನೇ ವಳೈಯುಂ ಶೋರುಂ *
 ಶಂದೋರ್ಗೆ ಪೆಳಱಿಯ * ಐಣ್ ತಱಲ್ ಓಮ್ಮು
 ತೈತ್ತಿರಿಯ ಶಾಮವೇದಿ *
 ಅಂದೋ ! ವಂದೆ ಮಗಳೈ ಚ್ಚೆಯ್ದನಗಳ *
 ಅಮ್ಮನೈಮೀರ್ ! ಅಱಿಗಿಲೇನೇ (೯)

‡ಶೇಲ್ ಉಗಳುಂ ವಯಲ್ ಪುಡೈ ಶೂೞ್ * ತಿರುವರಂಗ -
 ತ್ತಮ್ನಾನೈ ಚ್ಚಿಂದೈ ಶೆಯ್ದು *
 ನೀಲ ಮಲರ್ ಕ್ಕಣ್ ಮಡವಾಳ್ ನಿಱೈ ಅಱಿವೈ *
 ತಾಯ್ ಮೊಱಿಂದ ಅದನೈ * ನೇರಾರ್
 ಕಾಲ ವೇಲ್ ಪರಕಾರ್ * ಕಲಿಗನ್ನಿ
 ಒಲಿ ಮಾಲೈ ಕಱ್ಱು ವಲ್ಲಾರ್ *
 ಮಾಲೈ ಶೇರ್ ವೆಣ್ ಕುಡೈಕ್ಕೀೞ್ ಮನ್ನವರಾಯ್ *
 ಪೋರ್ ಉಲಗಿಲ್ ವಾಱ್ವರ್ ತಾಮೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||